

ପ୍ରତିଷ୍ଠାନ

PRATIBIMBA –Multidisciplinary Kannada Research Journal of IIMRD

ISSN: 2582-2284

Vol-3 Issue 6, MAY-JUNE 2022, Pp. 104—109.

©IJMRD, Mysuru



www.ijmrd.com

ಪಯ್ಯಾರ್ಕ್‌ಷನ್ ಪರ್ವತ ಪರಿಜಯ

ಶ್ರೀಲ ದೋತಿ* ಮತ್ತು ಡಾ. ಎನ್. ಸುರೇಶ್ ಕುಮಾರ**

*ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಸಂಸ್ಥಾನ ಪತ್ರಿಕೆಯ ಮುದ್ರಣ.

జెనిలాస్ మతు పాకంతి అద్భుత విభాగ, ముసూరు విశ్వవిద్యాలయ, ముసూరు.

ପରିବାର୍ତ୍ତନ୍: (Abstract)

ದಶಲಕ්ಷණ ಪರ್ವ ಜ್ಯೇಂದ್ರ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ದಿಗಂಬರ ಸಂಪೂರ್ಣಾಯದಲ್ಲಿ ಭಾದ್ರಪದ ಮಾಸದ ಶುಕ್ಲಪಕ್ಷದ ಪಂಚಮಿ (ಗಣೇಶ ಚತುರ್ಥಿಯ ಮರುದಿನ) ಯಿಂದ ಹುಟ್ಟೇಮೆಯವರೆಗೆ ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಶ್ರೀತಾಂಬರ ಪಂಥಿಯರು ಭಾದ್ರಪದ ಮಾಸದ ಕೃಷ್ಣಪಕ್ಷದ ದ್ವಾದಶಿಯಿಂದ ಶುಕ್ಲಪಕ್ಷದ ಪಂಚಮಿಯವರೆಗೆ ಈ ಪರ್ವಕ್ಕೆ ಪಯೂರ್ವಣ ಪರ್ವ ಎಂದು ಕರೆಯುತ್ತಾರೆ. ದಶಧರ್ಮಾರಾಥನೆಯ ಹೊಸೆಯ ದಿನ ಕ್ಷಮಾವಳಿ ದಿನವನ್ನಾಗಿ ಆಚರಿಸುವ ಸಂಪೂರ್ಣಾಯವಿದೆ. ಶ್ರೀತಾಂಬರ ಪಂಥಿಯಲ್ಲಿ ಈ ದಿನಕ್ಕೆ ಸಂಪ್ರತ್ತರೀ ಎಂಬ ಹೆಸರು ಇದೆ. ಪರಸ್ಪರ ಕ್ಷಮೆಯಾಚಿಸುವುದರ ಮೂಲಕ ತಮ್ಮಿಂದ ಆಗಿರುವ ತಪ್ಪು-ಕೋಪಗಳನ್ನು ಮರೆತು ಪರಸ್ಪರ ಕ್ಷಮಿಸಬೇಕೆಂದು ಕೇಳುತ್ತಾರೆ.

ಮುಖ್ಯವದಗಳು (Keywords): ಜ್ಯೋತಿರ್ವಿಜ್ಞಾನ, ದಶಲಕ್ಷಣ ಪರ್ವ, ಪಯೂರ್ವಪಣ ಪರ್ವ, ಶೈತಾಂಬರ, ದಿಗಂಬರ.

ပိုးခြင်း

ಪರ್ವ ಎಂದರೆ ಹಬ್ಬಿ. ಹಬ್ಬಿವೆಂದರೆ ಸಂಭ್ರಮ, ಸದಗರ, ಸಂತೋಷ, ಸುಖ-ಭೋಗದ ಕನಸು ಕಾಲುತ್ತೇವೆ. ಆದರೆ ದಶಲಕ್ಷಣ ಪರ್ವ ಭೋಗದ ಪರ್ವವಲ್ಲ, ತಾಗದ ಪರ್ವ, ವೈರಾಗ್ಯದ ಪರ್ವ, ವೈರಾಗ್ಯದ ಕಡೆಗೆ ಮನಸ್ಸನ್ನು ಕೊಂಡೊಯ್ಯುವ ಪರ್ವವಾಗಿದೆ. ಇದು ಆಧ್ಯಾತ್ಮಿಕ ಪರ್ವವಾಗಿದ್ದು ಎಲ್ಲರ ಭಾವನೆಗಳನ್ನು ಪರಿಷ್ಕರಿಸಿ ಪರಿಶುದ್ಧಗೊಳಿಸುವ ಹಬ್ಬವಾಗಿದೆ. ವರ್ತನೆಯಲ್ಲಿ ಪರಿವರ್ತನೆ ಮಾಡುವ ಪರ್ವವಾಗಿದೆ. ವಿಕಾರ ಭಾವನೆಗಳನ್ನು ತ್ವರಿಸಿ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಉದಾತ್ತ ಭಾವನೆಗಳನ್ನು ಸ್ವೀಕರಿಸುವುದೇ ಈ ಪರ್ವದ ಮೂಲ ಉದ್ದೇಶವಾಗಿದೆ. ಈ ಪರ್ವದಲ್ಲಿ ಶ್ರಾವಕ-ಶ್ರಾವಕಿಯರು ಸಂಯುಕ್ತಿಗಳಾಗುತ್ತಾರೆ. ಜಪ-ತಪ, ಮೂಜೆ, ಧ್ಯಾನ, ಪ್ರಾರ್ಥನೆಯಲ್ಲಿ ತಲ್ಲಿನರಾಗುತ್ತಾರೆ. ತಮ್ಮ ಪ್ರಾಯ, ಶಕ್ತಿ-ಸಾಮರ್ಥ್ಯಕ್ಕೆ ಅನುಗುಣವಾಗಿ ಉಪವಾಸ ಮಾಡುತ್ತಾರೆ. ಖಧಾರ್ಮಿಕ ಹಾಗೂ ದಾರ್ಶನಿಕ ಸಿದ್ಧಾಂತಗಳಿಗೇನೂ ಜಗತ್ತಿನಲ್ಲಿ ಬರಗಾಲಿಲ್ಲ. ಜಗತ್ತಿಗೆ ಇಂದು ಅಗತ್ಯವಾಗಿರುವುದು, ನಿತ್ಯ ಜೀವನದಲ್ಲಿ ಆ ಸಿದ್ಧಾಂತಗಳನ್ನು ನಿಯತೀನಿಂದ ಪಾಲಿಸುವುದು. ಪುರೋಹಿತಶಾಹಿಯ ಕ್ಷಯಲ್ಲಿ

Please cite this article as: ତୀର୍ତ୍ତି ଦେଖି ମୁହଁ ଏନ୍ଦ୍ରପ୍ରଦୀପ କୁମାର (2022). ପର୍ଯ୍ୟାନଜଳ ପରିବାର ପରିଚୟ. ପ୍ରତିବିବନ୍ଦି: ମୁଲିକିଶିନୀର କନ୍ଦର ରେଚର୍ଚ ଜନ୍ମତା ଅଭ୍ୟାସିତାରେ, 3(6). ମୁ.ସୀ. 104-109.

ಪ್ರತಿಯೊಂದು ಧರ್ಮವೂ ಒಂದು ಸಾಂಪ್ರದಾಯಿಕ ಶ್ರೀಯೆಯಾಗಿ ಬಿಡುತ್ತದೆ. ಅರಿಯದವರಲ್ಲಿ ಅದೊಂದು ಮೂಡನಂಬಿಕೆಗಳ ಕಂತೆಯಾಗುತ್ತದೆ. ಹೀಗಾಗಿ ಅದು ತನ್ನ ವೈಜ್ಞಾನಿಕ ತಳಹದಿಯನ್ನು ಕಳೆದುಕೊಳ್ಳುತ್ತದೆ. ಧರ್ಮವು ಒಂದು ಜೀವನ ಮಾರ್ಗವಾಗಿರುವಂತೆ, ಅದನ್ನು ಸಮರ್ಥಿಸುವ ಒಂದು ಸ್ವಷ್ಟ ವಿಚಾರ ಪ್ರವಾಹವಿರುವಂತೆ ಜ್ಯೇನ ದಾರ್ಶನಿಕರು ನೋಡಿಕೊಂಡಿದ್ದಾರೆ. ನಿತ್ಯ ಜೀವನದಲ್ಲಿ ಹತ್ತು ಶ್ರೇಷ್ಠಗಳ ಮರೆಯಾಗಬಾರದೆಂಬ ಕಾರಣಕ್ಕೆ ಸಂಪ್ರದಾಯದಲ್ಲಿ ದಶಲಕ್ಷಣ ಪರ್ವ ಎಂಬ ಪರವನ್ನು ಹತ್ತು ದಿನಗಳ ಕಾಲ ಆಚರಿಸಬೇಕೆಂದು ನಿಯಮಿಸಿದ್ದಾರೆ. ಆ ಸಂದರ್ಭದಲ್ಲಿ ಪ್ರತಿಯೊಂದು ತತ್ತ್ವದ ಜಿಂತನೆಗೆ ಒಂದೊಂದು ದಿನವನ್ನು ಮೀಸಲಿರಿಸಿದ್ದಾರೆ.

ದಿಗಂಬರರು ಈ ಪರವನ್ನು ಭಾದ್ರಪದ ಶುಕ್ಲ ಪಕ್ಷದ ಪಂಚಮಿಯಿಂದ ಆಚರಿಸಲು ತೊಡಗುತ್ತಾರೆ. ಶ್ವೇತಾಂಬರರು ಇದನ್ನು ಪರಮಾರ್ಥಿಕ ಪರ್ವ ಎಂದು ಕರೆದು ಆಘಾಧ ಮಾಸದ ಮಾರ್ಖಿಕಮೆಯ ದಿನದಂದು ಆಚರಿಸಲು ಆರಂಭಿಸುತ್ತಾರೆ. ಈ ಅವಧಿಯ ದಿನಗಳಲ್ಲಿ ಉಪವಾಸ, ಧ್ಯಾನ ಹಾಗೂ ಶಾಸ್ತ್ರ-ಗ್ರಂಥಗಳ ಅದರಲ್ಲಿ ವಿಷೇಶವಾಗಿ ತತ್ತ್ವಧರ್ಮ ಸೂತ್ರದ ಅಧ್ಯಯನದಲ್ಲಿ ಕಳೆಯುತ್ತಾರೆ. ಇದರ ಉದ್ದೇಶ ಮನಃಶುದ್ಧಿ ಹಾಗೂ ಕರ್ಮ ನಿರ್ಜರಿ. ಈ ಗುಣಗಳ ಒಗ್ಗೆ ಕರ್ಮಗಳ ಸಂವರ ಮತ್ತು ನಿರ್ಜರಿಯ ಸಂದರ್ಭದಲ್ಲಿ ಚುಟುಕಾಗಿ ತಿಳಿದುಕೊಂಡಿದ್ದೇವೆ. ತತ್ತ್ವಧರ್ಮ ಸೂತ್ರದ ಒಂಭತ್ತನೇ ಅಧ್ಯಾಯದ ಆರನೇ ಸೂತ್ರವು ಈ ಗುಣಗಳಾವುವೆಂಬುದನ್ನು ತಿಳಿಸುತ್ತದೆ.

ಉತ್ತಮಷ್ಟಮಾ ಮಾರ್ದವಾಜರ್ವ ಸತ್ಯ ಶೌಚಸಂಯಮ ತಪಸ್ಯಾಗಾಕಿಂಚನ್ಯ ಬ್ರಹ್ಮಚರ್ಯಾಣಿ ದಶಧರ್ಮಃ॥
 ‘ಉತ್ತಮ ಮಂಟಪ ಕ್ಷಮೆ, ಮಾರ್ದವರ್ತ, ನೇರ ನುಡಿಯುವಿಕೆ, ಸತ್ಯ, ಪರಿಶುದ್ಧತೆ, ಆತ್ಮ ಸಂಯಮ, ತಪ, ತ್ಯಾಗ, ನಿರ್ವಿಪ್ರತ್ಯಾ ಹಾಗೂ ಬ್ರಹ್ಮಚರ್ಯ - ಇವೇ ದಶಧರ್ಮಗಳು’ ಎಂಬುದು ಈ ಸೂತ್ರದ ಅರ್ಥ. ಈ ಹತ್ತು ಗುಣಗಳ ಉದ್ದೇಶ - ಮನೋ ವಾಕ್ ಕಾಯಗಳ ಚೆಟುವಟಿಕೆಗಳನ್ನು ನಿಯಂತ್ರಿಸುವುದು. ಈ ಗುಣಗಳ ಅಭ್ಯಾಸವು ಒಬ್ಬ ಅನುಯಾಯಿಯಲ್ಲಿನ ಎಲ್ಲ ದುಷ್ಪ ಆಲೋಚನೆಗಳನ್ನು ತೆಗೆದು ಹಾಕಿ ಅವನು ಪಾಪಕ್ರಿಯೆಗಳಲ್ಲಿ ಪಾಲೆಗ್ರಾಫಿದಂತೆ ತಡೆದು ವೈಕ್ಯಿಯ ಬದುಕಿಗೊಂದು ದಿಕ್ಷನ್ನು ಒದಗಿಸುತ್ತದೆ. ಈ ಪ್ರತಿಯೊಂದು ಗುಣದ ಹಿಂದೆಯೂ ಸೇರಿಸಲ್ಪಟ್ಟಿರುವ ಉತ್ತಮ ಶಬ್ದವು ಪ್ರತಿಯೊಂದು ಗುಣದ ಅನುಸರಣೆಯೂ ಅತ್ಯಂತ ಶ್ರೇಷ್ಠ ರೀತಿಯಲ್ಲಿ, ಮೂರಣ ಪ್ರಮಾಣದಲ್ಲಿ ನಡೆಯಬೇಕೆಂಬುದನ್ನು ಸೂಚಿಸುತ್ತದೆ. ಈ ಗುಣಗಳನ್ನು ಅನುಸರಿಸುವುದರಲ್ಲಿ ಪರಿಶುದ್ಧತೆ ಹಾಗೂ ಅಧ್ಯಾತ್ಮಿಕ ಪ್ರಗತಿಯ ವಿನಾ ಬೇರಾವ ಲೋಕ ಪ್ರಯೋಜನಗಳ ಆಸೆಯೂ ಇರಬಾರದು.

ಜ್ಯೇನ ಧರ್ಮಯಿರು ತಮ್ಮ ನಿತ್ಯಜೀವನದಲ್ಲಿ ಆಚರಿಸಬೇಕಾದ ದಶಧರ್ಮಗಳೆಂದರೆ ಉತ್ತಮ ಕ್ಷಮೆ, ಉತ್ತಮ ಮಾರ್ದವ, ಉತ್ತಮ ಆಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಹಾಗೂ ಉತ್ತಮ ಬ್ರಹ್ಮಚರ್ಯ. ಭಾಷಾ ದಶಲಕ್ಷಣ ಪರವದಂದು ಆಯಾ ದಿನ ಆ ಧರ್ಮದ ಒಗ್ಗೆ ಚಿಂತನ-ಮಂಧನ ನಡೆಸಿ ಆತ್ಮ ಧರ್ಮವನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತದೆ. ಎಲ್ಲಾ ಬಸದಿ (ಜ್ಯೇನ ಮಂದಿರ) ಗಳಲ್ಲಿ ಸಂಗೀತ ಸಹಿತ ಅಷ್ಟವಿಧಾಜರ್ವನೆ ಮೂಡಿ, ಆಯಾ ದಿನದ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರಿಂದ ಪ್ರವಚನ, ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಹತ್ತು ಧರ್ಮಗಳ ವಿವರಣೆ ಮತ್ತು ಮಹತ್ವ

1. ಉತ್ತಮ ಕ್ಷಮಾ

ಕೋಂಡವೆಂಬ ಕಷಾಯವನ್ನು, ಕೋಪ ತಾಪವನ್ನು, ಒರಟುತನವನ್ನು ಬಿಟ್ಟು ಸರಳ, ಸಭ್ಯ, ಸಾಷ್ಟಿಕನಾಗಿ ಬಾಳುವುದೇ ಕ್ಷಮಾ ಧರ್ಮ. ಕ್ಷಮೆಯು ಅಂತರಂಗದ ಸ್ವಭಾವ. ಅಹಿಂಸೆಯ ಹೆಗ್ಗರುತ್ತಿರುತ್ತದೆ. ಇಂತಹ ಸೌಮ್ಯ ಗುಣವನ್ನು ಬೆಳೆಸಿಕೊಂಡು ಬಾಳುವುದೇ ಉತ್ತಮ ಕ್ಷಮಾ ಧರ್ಮವಾಗಿದೆ. ಕೋಪವು ಆತ್ಮನ ಪರಮ ಶತ್ತು, ಸುಖ, ಸಂಯಮ, ನಿರ್ಲಿಪ್ತತೆ – ಇವೆಲ್ಲ ಆತ್ಮನ ಗುಣಗಳು. ಕೋಪವು ಈ ಎಲ್ಲ ಗುಣಗಳನ್ನು ನಾಶಪಡಿಸಿ ಆತ್ಮದ ಮಟ್ಟವನ್ನು ತಗ್ಗಿಸುತ್ತದೆ. ಕೋಪವು ಮನದ ನಿಯಂತ್ರಣವನ್ನು ತಪ್ಪಿಸಿ, ಆ ಕಾವಿನ ಕ್ಷಣಾದಲ್ಲಿ ಏನು ಮಾಡುತ್ತಿದ್ದೇವೆಂಬುದರ ಅರಿವೇ ಇಲ್ಲದಂತೆ ಮಾಡುತ್ತದೆ. ಬಹಳಪ್ಪು ದುಷ್ಪಾಯಿಗಳು ಮತ್ತು ಕ್ರಿರ್ಯಾದ ಚಟುವಟಿಕೆಗಳು ಮನುಷ್ಯರು ಕೋಪದ ಹಿಡಿತಕ್ಕೆ ಸಿಕ್ಕಿದಾಗಲೇ ನಡೆದಿದೆ. ಕೋಪ ಮತ್ತು ಹಿಂಸೆಗಳು ಯುದ್ಧ ಮತ್ತು ಅಶಾಂತಿಯ ಮುಖ್ಯ ಕಾರಣಗಳು. ಶಾಂತಿ, ಸಂತೋಷಗಳನ್ನು ಮನುಷ್ಯ ಅಹಿಂಸೆ ಮತ್ತು ಕ್ಷಮೆಗಳಿಂದ ಮರಳಿ ಪಡೆಯಬಹುದು. ಅವು ನಿಜಾತ್ವನ ಗುಣಗಳು.

2. ಉತ್ತಮ ಮಾರ್ಚಿವ

ಮನ, ವಚನ, ಕಾಯದಲ್ಲಿ ಮೃದು ಸ್ವಭಾವದಿಂದ, ಶಾಂತಿಯಿಂದ ಬಾಳುವುದೇ ಮಾರ್ಚಿವ ಧರ್ಮ. ಅಹಂಕಾರ ತೋರೆದು, ಮುಮಕಾರ ಬಿಟ್ಟು ಸರಳ ಜೀವನ ನಡೆಸುವುದೇ ಮಾರ್ಚಿವವಾಗಿದೆ. ಇದು ಮನುಷ್ಯನನ್ನು ಅನಗತ್ಯ ಅಹಂಕಾರದಿಂದ ಬಿಡಿಸಿ, ಹೃದಯದಲ್ಲಿ ಕರುಣಾ ಭಾವನೆಯನ್ನು ಬೆಳೆಸುತ್ತದೆ. ನಮ್ಮತೆಯು ಅನುಕಂಪದ ಮೂಲ. ಅಹಂಕಾರವು ಅದನ್ನು ಒಳಗಿಸಿ ಬಿಡುತ್ತದೆ. ಮನುಷ್ಯನಲ್ಲಿರುವ ನಮ್ಮತೆಯು ಯಾವುದೇ ಪರಿಸರದಲ್ಲಿ ವಜ್ರದಂತೆ ಹೊಳೆಯುತ್ತದೆ. ಆ ಗುಣವಿದ್ವವನು ಶ್ರೇಷ್ಠ ಮುನಿ, ಯತಿ ಹಾಗೂ ಜ್ಞಾನಿಗಳ ಬಗ್ಗೆ ಗೌರವವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುನಲ್ಲದೆ ಇತರರಲ್ಲಿ ಅವನ ಬಗ್ಗೆ ಗೌರವ ಮತ್ತು ಪ್ರಶಂಸಾಭಾವನೆ ಹಚ್ಚುತ್ತವೆ. ಅವನ ಆಧ್ಯಾತ್ಮಿಕ ಸುಸ್ಥಿತಿ ಅಥವಾ ಮನುಷ್ಯದೆಯನ್ನು ಅವು ಯಾವುವೂ ತಡೆಯುವಂತಿರುವುದಿಲ್ಲ. ವೃತ್ತಿಯು ಎಲ್ಲ ಬಗೆಯ ಮದಗಳಿಂದ ಮುಕ್ತನಾಗಲು ನಿರಂತರ ಯತ್ನಿಸುತ್ತಾ, ಸಂಗ್ರಹಿತಗೊಂಡಿರುವ ಕರ್ಮಗಳ ಉಪಶಮನಕ್ಕಾಗಿ ಅಗತ್ಯವಾದ ಸಮ್ಯಕ್ ಜ್ಞಾನವನ್ನು ಪಡೆದುಕೊಳ್ಳಬೇಕು.

3. ಉತ್ತಮ ಆರ್ಚಿವ

ಕಟಿಲತೆಯನ್ನು ತ್ಯಜಿಸಿ, ಧರ್ಮ, ನ್ಯಾಯ ಮಾರ್ಗದಲ್ಲಿ ಸಾಷ್ಟಿಕ ಜೀವನ ನಡೆಸುವುದೇ ಆರ್ಚಿವ ಧರ್ಮವಾಗಿದೆ. ತನ್ನ ಚಿಂತನೆ, ಮಾತು ಹಾಗೂ ಶ್ರಯೆಗಳಲ್ಲಿ ಪ್ರತಿಯೋಭ್ಯ ಒಳ್ಳಿಯ ವೃತ್ತಿಯೂ ದೃಢವಾಗಿರುತ್ತಾನೆ. ವ್ಯವಹಾರದಲ್ಲಿ ನೇರವಂತಿಕೆಯು ಲೋಕಿಕ ಬದುಕಿನ ಯಶಸ್ವಿಗೆ ಕೀಲಿಕ್ಕೆ. ಇದು ಅನ್ಯರಲ್ಲಿ ವಿಶ್ವಾಸವನ್ನು ಮಟ್ಟಿಸುತ್ತದೆ. ನೇರವಂತಿಕೆಯುಳ್ಳ ಮನುಷ್ಯನು ಇತರರೊಂದಿಗೆ ಜಗತ್ವಾದುವುದಿಲ್ಲ. ಅವನು ಕಷಾಯ ಮತ್ತು ಲೋಭದಿಂದ ದೂರವಿರುತ್ತಾನೆ. ಅವನು ತನ್ನ ಪಾಪಗಳನ್ನು ತೋರೆದು ಹಾಕಲು ಸಮರ್ಥನಾಗಿ, ಹೊಸ ಕರ್ಮಗಳ ಒಳಹರಿವನ್ನು ತಡೆಯಲೂ ಶಕ್ತನಾಗಿರುತ್ತಾನೆ. ಅವನು ಎಲ್ಲರೊಂದಿಗೆ ಸ್ನೇಹದಿಂದ ಬಾಳುತ್ತಾನೆ.

4. ಉತ್ತಮ ಶೌಚ

ಆಂತರಿಕ ಪವಿತ್ರತೆಯೆ ಶೌಚ ಧರ್ಮ. ಅತಿಯಾಸೆ, ಜಿಮೊತನ ತೋರೆದು ಉದಾರ ಗುಣಗಳಿಂದ ದಾನ, ಧರ್ಮ ಪರೋಪಕಾರದೊಂದಿಗೆ ಉತ್ತಮ ಜೀವನ ನಡೆಸುವುದೇ ಶೌಚ ಧರ್ಮ. ಆಂತರಿಕ ಶುಚಿಕ್ಷ್ಯವು ಅನೇಕ ವೇಳೆ ಕೋಪ, ಲೋಭ, ಮದ ಮೋಹಗಳಿಂದ ಕಲುಷಿತಗೊಳ್ಳುತ್ತದೆ. ಆತ್ಮನ ನಿಜವಾದ ಪರಿಶುದ್ಧತೆಯು ಈ ದೋಷಗಳಿಂದ ಹೊರಬರುವುದರಲ್ಲಿ ಅಡಗಿದೆ. ಲೋಕದ ದುಃಖಗಳಿಗೆ ಇವೇ ಮೂಲ. ಇದನ್ನು ತಪ್ಪಿಸಿಕೊಳ್ಳುವ ಒಂದೇ ದಾರಿ ಎಂದರೆ ಗುಣಗಳನ್ನು ರೂಢಿಸಿಕೊಳ್ಳುವುದು ಮತ್ತು ಬದುಕಿನ ಗುರಿಯನ್ನು ಕುರಿತು ಎಚ್ಚರವಾಗಿರುವುದು. ಜೀವನದ ಗುರಿಯಿಂದ ನಾವು ಜೀವನದ ಗುರಿಯನ್ನು ಸಾಕ್ಷಾತ್ಕಾರಿಸಿಕೊಳ್ಳುವುದು ಸಾಧ್ಯ. ಜೀವನ ಪರಿಶುದ್ಧತೆಯು ಆತ್ಮ ಸಂಯಮ ಹಾಗೂ ಆಕಾಂಕ್ಷೆಗಳನ್ನು ಗೆಲ್ಲಾವುದರಿಂದ ಉಂಟಾಗುತ್ತದೆ. ಹಾಗಾದಾಗ ಆತ್ಮವು ಪರಿಶುದ್ಧಗೊಂಡು ಸಾಧನೆಯ ದಾರಿಯಲ್ಲಿ ಮುಂದುವರಿಯುತ್ತದೆ.

5. ಉತ್ತಮ ಸತ್ಯ

ಸುಳ್ಳ, ಮೋಸ ವಂಚನೆಯನ್ನು ತೋರೆದು ಪ್ರಾಮಾಣಿಕವಾಗಿ ಬಾಳುವುದೇ ಸತ್ಯ ಧರ್ಮ. ತನ್ನ ನಡೆ-ನುಡಿಯನ್ನು ಉತ್ತಮವಾಗಿಟ್ಟಿಕೊಂಡು ಸತ್ಯವಾದ ಧರ್ಮ, ದೇವರು, ಗುರು, ಶಾಸ್ತ್ರವನ್ನು ನಂಬಿ ತಿಳಿದು ಪಾಲಿಸುವುದೇ ಉತ್ತಮ ಸತ್ಯವಾಗಿರುತ್ತದೆ. ಭಾವ ಸತ್ಯ, ಕರಣ ಸತ್ಯ ಹಾಗೂ ಯೋಗ ಸತ್ಯ ಎಂಬ ಮೂರು ವಿಧದ ಸತ್ಯಗಳ ಬಗ್ಗೆ ಉತ್ತರಾಧ್ಯಯನ ಸೂತ್ರದಲ್ಲಿ ಉಲ್ಲೇಖಿಸಿದೆ. ಕ್ರಮೇಣ ಇದರ ಅರ್ಥ – ಮನೋನಿಷ್ಟೆ, ಧಾರ್ಮಿಕಾಚರಣೆಯಲ್ಲಿ ನಿಷ್ಟೆ ಮತ್ತು ಕೀರ್ಯಾನಿಷ್ಟೆ ಎಂದು. ಜಿಂತನೆಯ ನಿಷ್ಟೆ ಅರ್ಥವಾ ಸತ್ಯಂತಿಕೆಯು ಮನವನ್ನು ಶುದ್ಧಗೊಳಿಸಿ ಧರ್ಮವನ್ನು ಆಚರಿಸಲು ವ್ಯಕ್ತಿಗೆ ಸಹಾಯ ಮಾಡುತ್ತದೆ. ಪ್ರಾಮಾಣಿಕ ಕೆಲಸಗಳು ಟ್ರೀತಿ ಮತ್ತು ಸಂತೋಷಗಳನ್ನು ತರುತ್ತವೆ.

6. ಉತ್ತಮ ಸಂಯಮ

ಇಂದ್ರಿಯ ಮತ್ತು ಮನಸ್ಸನ್ನು ನಿಗ್ರಹಿಸಿ, ಶೀಲವಂತರಾಗಿ, ಪ್ರತಿ-ನಿಯಮಗಳೊಂದಿಗೆ ಧ್ಯಾನ, ಸ್ವಾಧಾರ್ಯ ಮಾಡುವುದೇ ಸಂಯಮ ಧರ್ಮವಾಗಿದೆ. ಆತ್ಮಸಂಯಮದ ಪ್ರಾರಂಭಬವೆಂದರೆ ಚಿಕ್ಕ ಅರ್ಥವಾ ದೊಡ್ಡ ಪ್ರಮಾಣದ ತ್ಯಾಗ. ಆತ್ಮಸಂಯಮವಿಲ್ಲದೆ ಮನುಷ್ಯ, ಮಾನವನಾಗಿ ಹುಟ್ಟಿದ ತನ್ನ ಸುಕೃತವನ್ನು ಕುರುಡಾಗಿ ಕಳೆದುಕೊಳ್ಳುತ್ತಾನೆ. ಜಿಂತನೆ ಮತ್ತು ಮನಸ್ಸಿಗಳ ಮೇಲೆ ಮೂರಣ ನಿಯಂತ್ರಣ ಸಾಧಿಸಿದರೆ ಮಾತ್ರ ನಿಜವಾದ ವೃರಾಗ್ಯವನ್ನು ಸಾಧಿಸಬಹುದು ಎಂಬುದು ಸತ್ಯವಾದ ಮಾತು. ಆಂತರಿಕ ಶುದ್ಧಿ ಇಲ್ಲದ ಸನ್ಯಾಸ, ಉಪವಾಸ, ತಪಸ್ಸಿಗಳೆಲ್ಲ ವ್ಯಧರ್. ಅಂತರಂಗ ನಿರೀಕ್ಷಣೆ ಹಾಗೂ ಪಶ್ಚಿಮಾಪಗಳು ಸಮೃದ್ಧಿಕಾರಿತ್ವದೊಂದಿಗೆ ಕೂಡಿದ್ದರೆ ಹಾಗೂ ಬೇರುಬಿಟ್ಟಿದ್ದರೆ, ಅದು ಮಾತ್ರ ವಿಧಿ ಬಗೆಯ ಕರ್ಮಗಳಿಂದ ಬಿಡಿಸಿಕೊಂಡು ಸ್ವಾತಂತ್ರ್ಯವಾಗಲುಮನುಷ್ಯನಿಗೆ ಸಹಾಯ ಮಾಡಬಲ್ಲದು.

7. ಉತ್ತಮ ತಪ

ಆಸೆ-ಆಕಂಕ್ಷೆಗಳನ್ನು ನಿರೋಧಿಸಿ ತನು-ಮನವನ್ನು ನಿಯಂತ್ರಿಸಿ ಉಪವಾಸಾದಿ ನಿಯಮಗಳ ಪಾಲನೆ ಉತ್ತಮ ತಪವಾಗಿದೆ. ಸಂಗ್ರಹಿತ ಕರ್ಮಗಳನ್ನು ನಾಶಪಡಿಸಲು ಪ್ರಾಯಶ್ಚಿತ್ತ ಮಾಡಿಕೊಳ್ಳುವುದೇ ತಪಸ್ಸ. ಬಾಹ್ಯ ತಪಸ್ಸ ಹನ್ನೆರಡು ವಿಧವಾಗಿದ್ದರೆ ಆಂತರಿಕ/ಅಭ್ಯಂತರ ತಪಸ್ಸ ಆರು ವಿಧ. ಆಚಾರ್ಯ

ಉಮಾಸ್ವಾಮಿಯವರ ಪ್ರಕಾರ ಬಾಹ್ಯತಪಗಳಿಂದರೆ – ಅನಶನ, ಅವರೋದರ್ಶ, ವೃತ್ತಿಪರಿಸಂಖ್ಯಾನ, ರಸಪರಿಶ್ಯಾಗ, ವಿವಿಕ್ತ ಶಯಾಸನ ಹಾಗೂ ಕಾಯಕ್ಕೇಶ. ಆಭ್ಯಂತರ ತಪಗಳಿಂದರೆ – ಪ್ರಾಯಶ್ಚಿತ್ತ, ವಿನಯ, ಸೇವೆ (ವೈಯಾವೃತ್ತ), ಸ್ವಾಧ್ಯಾಯ, ವೈರಾಗ್ಯ ಹಾಗೂ ಧ್ಯಾನ. ಜ್ಯೇಂದ್ರ ಧರ್ಮವು ತಪಕ್ಕೆ ಅತ್ಯಂತ ಹೆಚ್ಚು ಪರಾಮುಖಿತ ಕೊಟ್ಟಿದೆ. ಆಶ್ರಮ ಗುಣಗಳನ್ನು ವೃದ್ಧಿಸುವುದೇ ನಿಜವಾದ ತಪಸ್ಸ. ತಪದಿಂದಲೇ ವೃತ್ತಿಯ ತನ್ನ ಮೂರಾಜಿತ ಕರ್ಮಗಳನ್ನು ನಾಶಗೊಳಿಸಿ ಮನಸ್ಸು ಹಾಗೂ ಬುದ್ಧಿಗಳ ಪರಿಶುದ್ಧತೆಯನ್ನು ಗಳಿಸಲು ಸಾಧ್ಯವಾಗುತ್ತದೆ.

8. ಉತ್ತಮ ತ್ಯಾಗ

ಅಹಂಕಾರ, ಮಮಕಾರ ತ್ಯಜಿಸಿ, ದಾನ-ಧರ್ಮ, ಪರೋಪಕಾರ ಮಾಡುತ್ತಾ ಆತ್ಮ ಧರ್ಮವನ್ನು ನಂಬಿ, ತಿಳಿದು ಪಾಲಿಸುವುದೇ ಉತ್ತಮ ತ್ಯಾಗ ಧರ್ಮವಾಗಿದೆ. ಉತ್ತಮ ತ್ಯಾಗ ರೂಢಿಯಲ್ಲಿ ತರಲು ಕಷ್ಟವಾದೊಂದು ಗುಣ. ತ್ಯಾಗ ಗುಣವನ್ನು ರೂಢಿಸಿಕೊಳ್ಳುವ ಮೊದಲ ಹಂತವೆಂದರೆ ಹಾಗೆ ಸಂಗ್ರಹಿಸುವ ಆಸೆಯ ವಿರುದ್ಧ ದೃಢವಾದ ತೀರ್ಮಾನ ತೆಗೆದುಕೊಳ್ಳುವುದು. ಎರಡನೇಯ ಹಂತವೆಂದರೆ ಒಳ್ಳೆಯ ಕೆಲಸಗಳಾಗಿ ದಾನ, ಕಾಣಿಕೆಗಳನ್ನು ನೀಡುವುದು. ಪ್ರತಿಯೊಬ್ಬ ಶ್ರಾವಕನು ಆಹಾರ, ಆಶ್ರಯ, ಜೀವಧ ಹಾಗೂ ವಿದ್ಯಾ – ಈ ನಾಲ್ಕು ಬಗೆಯ ದಾನಗಳಲ್ಲಿ ಒಂದಲ್ಲಾ ಒಂದು ಬಗೆಯನ್ನು ಅಗತ್ಯವಿರುವವರಿಗೆ ನಿತ್ಯವೂ ಮಾಡುತ್ತಿರಬೇಕೆಂದು ಜ್ಯೇಂದ್ರಧರ್ಮವು ವಿಧಿಸುತ್ತದೆ. ದಾನ ಹೊಡುವಾಗ ದಾತ್ಯವಿನ ಮನಸ್ಸು ಆನಂದದಿಂದ ತುಂಬಿರಬೇಕು. ತನ್ನದಾಗಿದ್ದ ಏನೋ ಒಂದನ್ನು ತಾನೀಗ ಕಳೆದುಕೊಳ್ಳತ್ತಿದ್ದೇನೆಂಬ ಭಾವನೆ ಅವನಲ್ಲಿ ಲವಲೇಶವೂ ಇರಕೂಡದು. ನಿಜವಾಗಿ ವಿಶ್ವಿಸುವುದಾದರೆ – ‘ದಾನವಾಗಿ ಹೊಟ್ಟಿದ್ದೇ ನಮದಾಗಿ ಉಳಿಯುವುದು; ಏನನ್ನು ಉಳಿಸಿಕೊಂಡಿರುತ್ತೇಂ ಅದು ನಾವು ಈ ಜಗತ್ತನ್ನು ಬಿಟ್ಟಾಗ ಇತರರದ್ದಾಗುತ್ತದೆ’.

9. ಉತ್ತಮ ಆರ್ಥಿಕಜ್ಞತ್ವ

ಎಲ್ಲಾ ಬಾಹ್ಯ ಪರಿಗ್ರಹಗಳನ್ನು ತೊರೆದು ವೀತರಾಗ ಭಾವದಿಂದ ಬಾಳುವುದೇ ಆರ್ಥಿಕಜ್ಞತ್ವ ಧರ್ಮ. ಧಾರ್ಮಿಕ ಶ್ರೀಯಲ್ಲಿ ತೊಡಗಿ, ಸಾತ್ವಿಕ ವೈತ್ಯಿಲಿಂದ ಬಾಳುವುದೇ ಆರ್ಥಿಕಜ್ಞತ್ವ ಧರ್ಮವಾಗಿದೆ. ಅಹಂಕಾರ (ಮದ)ವನ್ನು ಶಮನಗೊಳಿಸುವುದು ಸಾಮಾನ್ಯ ಜನರಿಗೆ ತುಂಬ ಕಷ್ಟ ಮತ್ತು ಅಸಾಧ್ಯ. ವೃತ್ತಿಯ ಬದುಕು ಸದಾ ನಾನು, ನನ್ನದು, ನಾನೇ, ನಮ್ಮದು – ಹೀಗೆ ಕಲ್ಪನೆಗಳಿಂದ ಪೋಷಿತವಾಗಿರುತ್ತದೆ. ಲೌಕಿಕ ಬದುಕಿಗೆ ಅಂಥ ಕಲ್ಪನೆಗಳು ಅನಿವಾರ್ಯ. ನಿಜವಾಗಿಯೂ ಅವು ನಮ್ಮ ಕರ್ಮಗಳ ಫಲವಾಗಿರುತ್ತದೆ. ಆರ್ಥಿಕಜ್ಞಭಾವನವನ್ನು ನಿರ್ಧಾನವಾಗಿ ಮನದಲ್ಲಿ ಬೆಳೆಸಿಕೊಂಡು ರೂಢಿಯಲ್ಲಿ ತಂದುಕೊಂಡರೆ ಏಂಡಿತವಾಗಿ ಅದು ಉನ್ನತಮಟ್ಟದ ಸನ್ಯಾಸತ್ವಕ್ಕೆ ಮಾರ್ಗವಾಗುತ್ತದೆ. ದೃವತ್ವವನ್ನು ತಳಿಸಿಕೊಳ್ಳುವಲ್ಲಿ ಇದು ಮೊದಲ ಪಾಠ.

10. ಉತ್ತಮ ಬ್ರಹ್ಮಚರ್ಯ

ಆಶ್ಚರ್ಯಾನವನ್ನು ಹೊಂದಿ ಆಶ್ಚರ್ಯಾಧನೆಯಲ್ಲಿ, ನಿರತವಾಗಿ, ಸರಳ, ಸಾತ್ವಿಕ ಆಹಾರ ಸೇವನೆಯೊಂದಿಗೆ ಬಾಳುವುದೇ ಉತ್ತಮ ಬ್ರಹ್ಮಚರ್ಯ ಧರ್ಮವಾಗಿದೆ. ಬ್ರಹ್ಮಚರ್ಯವೆಂದರೆ ‘ಇಂದ್ರಿಯ ಸುಖಿದ ಸೆಳಿತಕ್ಕ ಒಳಗಾಗದೆ ಆತ್ಮ ಅಧಿವಾ ಬ್ರಹ್ಮನ ಕುರಿತಾದ ಸ್ಥಿರವಾದ ಜಾಗೃತಿ. ಲೈಂಗಿಕ ಸುಖಿಕ್ಕಾಗಿ

ಸದಾ ಹಾತೋರೆಯವುದು ಎಲ್ಲ ಬಗೆಯ ಪಾಪಗಳಿಗೆ ಹಾದಿ ಮಾಡುತ್ತದೆ. ಉಳಿದ ಪಾಪಗಳಂತೆ ಇದನ್ನೂ ಗುಟ್ಟಾಗಿ ಮಾಡಲಾಗುತ್ತದೆ. ಹೀಗೆ ಬಹು ಪಾಪಗಳಿಗೆ ಎಡಮಾಡಿ ಕೊಡುವುದರಿಂದ ಪಾರಾಗುವ ಒಂದೇ ಉಪಾಯವೆಂದರೆ ಈ ಬ್ರಹ್ಮಚರ್ಯ ಪ್ರತಿವನ್ನು ಪಾಲಿಸುವುದು.

ಉಪಸಂಹಾರ

ಒಟ್ಟಾರೆಯಾಗಿ ಈ ಹತ್ತು ಶ್ರೇಷ್ಠ ಗುಣಗಳು ಜ್ಯೇನ ನೀತಿ ಶಾಸ್ತ್ರದ ಒಂದು ಭಾಗವಾಗಿದೆ. ಗುಣವೆಂಬುದು ‘ತನ್ನಷ್ಟಕ್ಕೇ ಒಂದು ಪ್ರಶ್ನೆ’ ಎಂದು ಅನೇಕ ವೇಳೆ ಹೇಳಲಾಗುತ್ತದೆ. ಈ ಗುಣಗಳನ್ನು ಪಾಲಿಸುವವನನ್ನು ಯಾರಾದರೂ ಪಾಲಿಸಲಿ ಅಥವಾ ಬಿಡಲಿ, ಈ ಗುಣಗಳ ಪಾಲನೆಯೇ ಆತ್ಮವನ್ನು ಎತ್ತರಕ್ಕೆ ಏರಿಸುತ್ತದೆ ಹಾಗೂ ಅವನ ಸಾಮಾಜಿಕ ಸುಖಿತಿಗೆ ಕಾರಣವಾಗುತ್ತದೆ. ಮನಸ್ಸಿನ ದುಷ್ಪ ಪ್ರವೃತ್ತಿಗಳು ದ್ರವಿಸಲ್ಪಟ್ಟ ವಿನಾಶಕಾರಿ ಕಷಾಯಗಳು ನಾಶಗೊಳಿಸಲ್ಪಡುತ್ತವೆ. ಈ ಗುಣಗಳನ್ನು ಗಳಿಸಿಕೊಂಡ ವ್ಯಕ್ತಿಯು ತನ್ನಾತ್ಮನ ಅಧ್ಯಾತ್ಮಿಕ ಪ್ರಗತಿಯ ರೂಪದಲ್ಲಿ ಅದಕ್ಕೆ ಉದುಗೂರೆ ಪಡೆಯುತ್ತಾನೆ. ಅವನು ಅಜ್ಞಾನ ಹಾಗೂ ಕಷಾಯಗಳಿಂದ ಮುಕ್ತಿ ಪಡೆದು ಸಮ್ಮಗ ದರ್ಶನದಲ್ಲಿ ದೃಢತೆಯನ್ನು ತಾಳಿ ಎಲ್ಲ ದುಷ್ಪತನವನ್ನು ಗೆಲ್ಲುತ್ತಾನೆ. ಈ ಎಲ್ಲಾ ಗುಣಗಳೂ ಪ್ರತಿಯೊಂದು ಆತ್ಮದ ಆಂತರಿಕ ಲಕ್ಷಣಗಳೇ ಆಗಿವೆ. ಆಂತರಿಕವಾದದ್ದನ್ನು ಅರಿತು ಸಾಕಾಶ್ಚರಿಸಿಕೊಳ್ಳಬೇಕಾದಷ್ಟೇ ನಾವು ಮಾಡಬೇಕಾದ ಕೆಲಸ.

ಪರಾಮರ್ಶನ ಗ್ರಂಥಗಳು

- ರತ್ನಕರಂಡಕ ಶ್ರಾವಕಾಚಾರ. ಸಮಂತಭದ್ರಾಚಾರ್ಯ. ಜ್ಯೇನ ಸಂಸ್ಕೃತ ಸಂರಕ್ಷಕ ಸಂಘ, ಶೋಲಾಪುರ.
- ಆಚಾರ್ಯ ಉಮಾಸ್ವಾಮಿ. ತತ್ತ್ವಾರ್ಥ ಸೂತ್ರ. ಏರ ಸಾಧನ ಸಂಘ, ಕಲ್ಪತ್ರ.
- ಹರ್ಮನ್ ಜಾಕೋಬಿ. ಸ್ವಾರ್ಥಿಸ್ ಇನ್ ಜ್ಯೇನಿಸಮ್. ಜ್ಯೇನ ಸಾಹಿತ್ಯ ಸಂಶೋಧಕ ಕಾರ್ಯಾಲಯ, ಅಹಮದಾಬಾದ್.
- ಮೊಜ್ಜ 108 ಜೇತನ ಸಾಗರ ಮುನಿ ಮಹಾರಾಜ. ಬೃಹತ್ ದ್ರ್ಯ ಸಂಗ್ರಹ - ಸಿದ್ಧಾಂತಚಕ್ರವರ್ತಿ ಶ್ರೀ ನೇಮಿಚಂದ್ರ ವಿರಚಿತ. ಪ್ರಕಾಶಕರು: ಸಿ. ಎನ್. ಬ್ರಹ್ಮದೇವಯ್ಯ ಮತ್ತು ಸಿ. ಎನ್. ಪದ್ಮಪ್ರಭ, ಜಾಮಲಪುರ.
- Tukol T.K. Compendium of Jainism, Justice T. K. Tukol Educational & Charitable Trust, Bangalore.